

ಬೆಳಗಾವಿ ಜಿಲ್ಲೆಯ ಸೈಸಿರ್ಡ ವಿಕೋಪಗಳು ಮತ್ತು ಪರಿಸರ : ಒಂದು ಅವಶೋಕನ

ನಂದಿಶ್ ಆರ್.ಎನ್¹ ಮತ್ತು ಡಾ.ಎಸ್.ನಾಗರತ್ನಮ್ಮೆ²

¹ಸಂಶೋಧನಾ ವಿದ್ಯಾರ್ಥಿ, ಇತಿಹಾಸ ವಿಭಾಗ, ಜಾನ್‌ಭಾರತಿ ಅವರಣ, ಬೆಂಗಳೂರು ವಿಶ್ವವಿದ್ಯಾಲಯ,

ಬೆಂಗಳೂರು.

²ಹಿರಿಯ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಜಾನ್‌ಭಾರತಿ ಅವರಣ, ಬೆಂಗಳೂರು ವಿಶ್ವವಿದ್ಯಾಲಯ,

ಬೆಂಗಳೂರು.

Abstract:

ಭಾರತ ಹಾಗೂ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪ್ರತಿ ವರ್ಷವೂ ಸಾಮಾನ್ಯವಾಗಿ ಸೈಸಿರ್ಡ ವಿಕೋಪಗಳು ಸಂಭವಿಸುತ್ತಿವೆ. ಅದರಿಂದ ಪರಿಸರದ ಮೇಲೆ ಹಾಗೂ ಮಾನವ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ಕಾಣಬಹುದು. ಭಾರತದಲ್ಲಿ ಪರಿಸರ ಸಂರಕ್ಷಣೆಯು ಅತ್ಯಂತ ಮುಖ್ಯವಾದ ಅಂಶವಾಗಿದ್ದು, ಅದು ಜನರ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯ ವಿಜಾರಣೆ ಮೇಲೆ ವ್ಯತೀರ್ಿಕ ಪರಿಣಾಮವನ್ನುಂಟು ಮಾಡುತ್ತದೆ. ಬೆಳಗಾವಿ ಜಿಲ್ಲೆಯು ಮಹಾರಾಷ್ಟ್ರದ ಗಡಿಭಾಗದಲ್ಲಿದ್ದು ಅದು ಪ್ರತಿ ವರ್ಷವೂ ನದಿ ಪ್ರವಾಹದಿಂದ ಕೃಷಿ ಸಂಪತ್ತು, ಸಾಮಾನ್ಯ ಜನರ ಆಸ್ತಿ-ಪಾಸ್ತಿಗಳ ನಷ್ಟ ಹಾಗೂ ಭೌಗೋಳಿಕ ಸಂಪತ್ತು ವಿನಾಶವಾಗುತ್ತಿರುವುದರಿಂದ ಅಲ್ಲಿನ ಪರಿಸರದ ಮೇಲೆ ಅಡ್ಡ ಪರಿಣಾಮ ಬೀರುತ್ತಿರುವುದನ್ನು ಕಾಣಬಹುದು. ಪ್ರಸ್ತುತ ಈ ಲೇಖನದಲ್ಲಿ ಬೆಳಗಾವಿ ಜಿಲ್ಲೆಯ ಸೈಸಿರ್ಡ ವಿಕೋಪಗಳಿಂದ ಪರಿಸರದ ಮೇಲೆ ಉಂಟಾಗುವ ಪರಿಣಾಮವನ್ನು ವಿಶ್ಲೇಷಿಸಲಾಗಿದೆ.

Keywords: ಸೈಸಿರ್ಡ ವಿಕೋಪಗಳು, ಪರಿಸರ, ನದಿ, ಪ್ರವಾಹ.

ಪೀಠಿಕೆ

ಸೈಸಿರ್ಡ	ವಿಕೋಪವು	ಸಮಾಜಕ್ಕೆ	ಮಟ್ಟ ಅಥವಾ ತೀವ್ರತೆಯನ್ನು ಅಳೆಯುತ್ತದೆ. ಪ್ರಸ್ತುತ ಅಧ್ಯಯನಕ್ಕೆ ಮಾಡ್ಯಾಮಿಕ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಮಾಡ್ಯಾಮಿಕ ವಾದ್ಯಾಗಳಾದ ದಿನಪತ್ರಿಕೆಗಳು, ಸಂಶೋಧನಾ ಲೇಖನಗಳು, ಸರ್ಕಾರದ ವರದಿಗಳು ಹಾಗೂ ಸಂಶೋಧನಾ ನಿಯತಕಾಲಿಕೆಗಳು ಮುಂತಾದ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ.
ಹಾನಿಯನ್ನುಂಟು	ಮಾಡುವ	ಅನಿರೀಕ್ಷಿತ	
ಫೋಟನೆಯಾಗಿದೆ.	ಪರಿಸರ	ಮತ್ತು	
ವಾಸಿಸುವ ಜನರಿಗೆ ಹಾನಿ	ಮಾಡುವ	ಅದರಲ್ಲಿ	
ಸೈಸಿರ್ಡ ವಿಕೋಪಗಳಿವೆ.	ಅವುಗಳಲ್ಲಿ	ಕೆಲವು	
ಭೂಕಂಪಗಳು, ಚಂಡ ಮಾರುತಗಳು,			
ಸುನಾಮಿಗಳು, ಭೂಕುಸಿತಗಳು,			
ಸ್ವೋಚ್ಚಗಳು ಮತ್ತು ಹಿಮಕುಸಿತಗಳು.			
ವಿಕೋಪಗಳು ಪ್ರಾದೇಶಿಕ ವ್ಯಾಪ್ತಿಯ			

Please cite this article as: ನಂದಿಶ್, ಆರ್.ಎನ್ ಮತ್ತು ಎಸ್.ನಾಗರತ್ನಮ್ಮೆ (2025). ಬೆಳಗಾವಿ ಜಿಲ್ಲೆಯ ಸೈಸಿರ್ಡ ವಿಕೋಪಗಳು ಮತ್ತು ಪರಿಸರ: ಒಂದು ಅವಶೋಕನ. ಸ್ರುಜನಿ: ಇಂಡಿಯನ್ ಜರ್ನಲ್ ಆಫ್ ಇನ್‌ಬ್ರೋವೆಚ್‌ವೇರ್ ರೀಸರ್ಚ್ ಅಂಡ್ ಡೆವಲಪ್‌ಮೆಂಟ್. 4(1), 56-60

ಭಾರತ ಮತ್ತು ಇತರೆ ದೇಶಗಳಲ್ಲಿ ಸಂಭವಿಸಿದ ನೈಸರ್ಗಿಕ ವಿಪತ್ತಿಗಳನ್ನು ಹಾನಿಯ ತೀವ್ರತೆ ಅಥವಾ ಮಟ್ಟವನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು. **ಸಣ್ಣ ಪ್ರಮಾಣದ ವಿಪತ್ತಿಗಳು :** ಈ ವಿಪತ್ತಿಗಳು 50 ಕಿ.ಮೀ ಗಳಿಂದ 100 ಕಿ.ಮೀ ಗಳವರೆಗೆ ವಿಸ್ತರಿಸುತ್ತಿವೆ. ಹಾಗಾಗಿ ಈ ರೀತಿಯ ಅನಾಮತಗಳು ಹೆಚ್ಚಿನ ಪ್ರಮಾಣದ ಹಾನಿಯನ್ನಿಂಟು ಮಾಡುವುದಿಲ್ಲ. **ಮಧ್ಯಮ ಪ್ರಮಾಣದ ವಿಪತ್ತಿಗಳು :** ಈ ವಿಪತ್ತಿಗಳು 100 ಕಿ.ಮೀಗಳಿಂದ 500 ಕಿ.ಮೀ ಗಳವರೆಗೆ ವಿಸ್ತರಿಸುತ್ತವೆ. ಇವು ಸಣ್ಣ ಪ್ರಮಾಣದ ಅನಾಮತಕ್ಕಿಂತ ಹೆಚ್ಚಿನ ಪ್ರಮಾಣದ ಹಾನಿಯನ್ನಿಂಟು ಮಾಡುತ್ತವೆ. **ದೊಡ್ಡ ಪ್ರಮಾಣದ ವಿಪತ್ತಿಗಳು :** ಈ ವಿಪತ್ತಿಗಳು 1000 ಕಿ.ಮೀ ಗಳಿಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಹಾನಿಯನ್ನಿಂಟು ಮಾಡಬಹುದು. ಈ ವಿಪತ್ತಿಗಳಿಂದ ಪರಿಸರದ ಮೇಲೆ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗುತ್ತದೆ. ಡ್ಯೂಮೋಸಾರೋಗಳ ನಾಶವು ದೊಡ್ಡ ಪ್ರಮಾಣದ ನೈಸರ್ಗಿಕ ವಿಕಾಸಗಳಿಂದ ಉಂಟಾಗಿದೆ.

ಕೃಷ್ಣನದಿಯು ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉಗಮಿಸಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ 1400 ಕಿ.ಮೀ ಹರಿಯತ್ತದೆ. ಮಹಾರಾಷ್ಟ್ರದ ಕೃಷ್ಣನದಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾದಾಗ ಕೃಷ್ಣನದಿಯು ಉಕ್ಕಿಹರಿದು ಎಲ್ಲಾ ಅಣಕಟ್ಟಿಗಳು ತುಂಬಿ ಪ್ರಮಾಣ ಸೃಷ್ಟಿಸುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿಯೂ ಸಹ ಕೃಷ್ಣ ಮತ್ತು ಅದರ ಉಪನದಿಗಳಾದ ದೂದ್ ಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳು ಪ್ರತಿವರ್ಷ ಮಳೆಗಾಲದಲ್ಲಿ ಉಕ್ಕಿ ಹರಿದು ಬೆಳಗಾವಿ ಜಿಲ್ಲೆಯ ನದಿ ಪಾತ್ರದಲ್ಲಿ ಪ್ರಮಾಹಗಳು ಉಂಟಾಗಿ ಅನೇಕ ಅನಾಮತಗಳನ್ನು ಸೃಷ್ಟಿಸುತ್ತಿವೆ. ನೀರಿನಲ್ಲಿ ಬೆಳಗಳು, ಮನೆಗಳು, ಗ್ರಾಮಗಳೇ ಮುಖುಗಡೆ ಆಗುತ್ತವೆ. ಹಲವು ಪ್ರಾಂತೀ-ಪಕ್ಷಿಗಳು ತಮ್ಮ ಪ್ರಾಣವನ್ನು ಕಳೆದು

ಕೊಳ್ಳುವ ಪರಿಸ್ಥಿತಿಯು ಪ್ರಮಾಹದಿಂದ ಉಂಟಾಗುತ್ತದೆ. ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪನೆ ಸೇರುವೆಗಳು, ರಸ್ತೆಗಳು ಸಹ ಮುಖುಗಡೆಯಾಗಿ ಕೊಳ್ಳಿಕೊಂಡಿವೆ.

ನೈಸರ್ಗಿಕ ವಿಪತ್ತಿಗಳಿಂದ ಪರಿಸರದ ಮೇಲಾಗುವ ಪರಿಣಾಮ

ನೈಸರ್ಗಿಕ ವಿಪತ್ತಿಗಳು ಆಕಸ್ಮಿಕವಲ್ಲ ಮತ್ತು ಅಕಸ್ಮಿಕವಾಗಿ ಸಂಭವಿಸುವುದಿಲ್ಲ. ವಿಪತ್ತಿಗಳ ಅಪಾಯಗಳು ಮತ್ತು ದುರ್ಬಲ ಪರಿಸ್ಥಿತಿಗಳ ಹಾಗೂ ವಿಪತ್ತಿಗಳು ಮೂಲ ಸಾಮಾಜಿಕತೆಯನ್ನು ಮಾತ್ರ ಬಹಿರಂಗಪಡಿಸುವುದಿಲ್ಲ. ನೈಸರ್ಗಿಕ ವಿಪತ್ತಿಗಳಿಂದ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಪ್ರಗತಿಯ ಮೇಲೆ ಕೆಣ್ಣಿ ಪರಿಣಾಮವನ್ನು ಬೀರುತ್ತವೆ.¹

ಬೆಳಗಾವಿ ಜಿಲ್ಲೆಯೂ ಸಹ ಬರ, ಪ್ರಮಾಹ, ಚಂಡ ಮಾರುತಗಳು, ಸಾಂಕ್ರಾನಿಕ ರೋಗಗಳಿಂದ ದಾಳಿಗಳಿಂದ ವಿವಿಧ ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಕೋಪಗಳಿಂದ ನಷ್ಟ ಹಾಗೂ ಹಾನಿಗಳನ್ನು ಅನುಭವಿಸುತ್ತಿದೆ. ಈ ನೈಸರ್ಗಿಕ ವಿಪತ್ತಿಗಳ ಅಪಾಯದಿಂದ ಬೆಳಗಾವಿ ಜಿಲ್ಲೆಯ ಪರಿಸರದ ಮೇಲೆ ಉಂಟಾಗುವ ಅಪಾಯದ ಪ್ರಮಾಣವು ಪ್ರತಿ ವರ್ಷವೂ ಹೆಚ್ಚಾಗುತ್ತದೆ.

ನೈಸರ್ಗಿಕ ವಿಪತ್ತಿಗಳಿಂದ ಅರಣ್ಯನಾಶ, ಅರಣ್ಯ ನಿರ್ವಹಣೆಯ ಅಭಾಸಗಳು, ಕೈಗಿ ವ್ಯವಸ್ಥೆ ಇತ್ಯಾದಿಗಳ ಮೇಲೆ ಖೂಣಾತ್ಮಕವಾದ ಪರಿಣಾಮವನ್ನಿಂಟು ಮಾಡುತ್ತದೆ. ಚಂಡ ಮಾರುತ, ಅಥವಾ ಸ್ವಕ್ಷೇಪಣೆ, ಭೂಕುಸಿತ, ಪ್ರಮಾಹಗಳು ಭೂಮಿ ಮತ್ತು ನೀರಿನ ಮಾಲಿನ್ಯವನ್ನು ಉಂಟು ಮಾಡುತ್ತವೆ.²

¹https://nidm.gov.in/easindia2014/err/pdf/themes_issue/env/disaster_environment.pdf

²https://nidm.gov.in/easindia2014/err/pdf/themes_issue/env/disaster_environment.pdf

ಬೆಳಗಾವಿ ಜಿಲ್ಲೆಯ ಪರಿಚಯ

ಬೆಳಗಾವಿಯ ನಗರವನ್ನು 12ನೇ ಶತಮಾನದಲ್ಲಿ ರಟ್ಟರ ರಾಜವಂಶಸ್ಥರ ಆಳಿಕೆಯಿಂದ ಸ್ಥಾಪಿಸಲಬ್ಬಿತು. ಭಾರತ 1947ರಲ್ಲಿ ಸ್ವತಂತ್ರ್ಯ ಗಳಿಸಿದ ನಂತರ ಬಾಂಬೆ ಸರ್ಕಾರದಿಂದ ಪ್ರತ್ಯೇಕವಾಯಿತು. 1956ರಲ್ಲಿ ಭಾಷಾವಾರು ಜಿಲ್ಲೆಗಳಾಗಿ ವಿಂಗಡಿಸಲಾಯಿತು. ಬೆಳಗಾವಿ ಜಿಲ್ಲೆಯು ಕನಾರಟಕದ ಸಕ್ಕರೆ ನಾಡಾಗಿ ಪ್ರಸಿದ್ಧವಾಗಿದೆ. ಜಿಲ್ಲೆಯಲ್ಲಿ 1.5 ಲಕ್ಷ ಹೆಚ್ಚೋನಷ್ಟು ಭೂಮಿಯು ವಾಣಿಜ್ಯ ಬೆಳಗಳಿಂದ ಕೂಡಿದೆ. ಉತ್ತರ ಕನಾರಟಕದ ಆಡಳಿತ ಜಿಲ್ಲೆಯಾಗಿ ಬೆಳಗಾವಿಯನ್ನು ಗುರುತಿಸಬಹುದು. 2006ರ ಸರ್ಕಾರದ ನಿಜಯದಂತೆ ಬೆಳಗಾವಿ ಜಿಲ್ಲೆಯು ಕನಾರಟಕ ಎರಡನೇ ರಾಜಧಾನಿಯಾಗಿ, ಪ್ರತಿವರ್ಷ ಅಧಿವೇಶನಗಳನ್ನು ನಡೆಸಲು ತೀರ್ಮಾನಿಸಲಾಯಿತು.

ಕನಾರಟಕ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಗೆ ವಿಶಿಷ್ಟ ಸ್ಥಾನವಿದೆ. ಬೆಳಗಾವಿಯ ಮೂಲ ಹೆಸರು ವೇಳಾಗ್ರಾಮ ಕಾಲಾಂತರದಲ್ಲಿ ಇದು ಬೇಳಾಗ್ರಾಮ, ಬೇಳಾಗಾವಿ ಆಗಿ ಇಂದಿನ ಬೆಳಗಾವಿ ಆಯಿತು. ಕದಂಬರು, ರಷ್ಟರು, ಯಾದವರು, ವಿಜಯನಗರದ ಅರಸರು, ಬಹುಮನಿಯರು, ಬಿಜಾಪುರದ ಆದಿಲ್ ಷಾಹಿಗಳು, ಮೊಫಲರು, ಸವಣಾರು ನವಾಬರು, ಕೊಲ್ಲಾಪುರ ಮರಾಠರು ಮತ್ತು ಬ್ರಿಟಿಷರು ಹೀಗೆ ಬೆಳಗಾವಿಯ ಅನೇಕ ಸಾಮ್ರಾಜ್ಯಗಳ ಆಡಳಿತಕ್ಕ ಒಳಪಟ್ಟ ಜಿಲ್ಲೆಯಾಗಿದೆ. ಕೆತ್ತಾರು ರಾಣಿ ಚೆನ್ನಮ್ಮೆ ಮತ್ತು ಬೆಳವಡಿ ಮಲ್ಲಮ್ಮೆ ಅವರುಗಳ ಹೋರಾಟದ ಕಿಚ್ಚು ಈ ಜಿಲ್ಲೆಯಲ್ಲಿರುವುದು ಬಹಳ ವಿಶೇಷ. ಬೆಳಗಾವಿ ಜಿಲ್ಲೆಯು ಪಶ್ಚಿಮ ಘಟ್ಟದ ಮಡಿಲೆನಲ್ಲಿರುವ ಈ ನಗರವು, ಹತ್ತಿ ಹಾಗೂ ರೇಷ್ಟ್‌ನೇಕಾರರ ಪ್ರದೇಶಗಳಿಂದ ಕೂಡಿದ್ದು, ಇಂದಿನ ಆಧುನಿಕ ವಿನ್ಯಾಸದ ಕಟ್ಟಡಗಳು ಹಾಗೂ ಮರಗಿಡಗಳು, ಬ್ರಿಟಿಷ್ ಕಾಲದ ದಂಡು ಪ್ರದೇಶ ಇವುಗಳನ್ನು ಒಳಗೊಂಡಿದೆ. ಬೆಳಗಾವಿಯ ಹೋಟೆ,

ದೇವಾಲಯಗಳು ಹಾಗೂ ಚರ್ಚೆಗಳು ಇಲ್ಲಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.³

ನಗರದ ಪರಂಪರೆಯ ತಾಣಗಳು ಹೊಸ ಅನ್ವೇಷಣೆಗಳಿಗೆ ಅವಕಾಶದ ಹಾದಿಯನ್ನು ತೆರೆದಿವೆ. ಬೆಳಗಾವಿ ನಗರವು ಕನಾರಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ 2ನೇ ಶತಮಾನದ ಪ್ರಚೀನತೆಯ ಸಂಸ್ಕೃತಿಗಳಿಂದಾಗಿ ಹಾಗೂ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸಾಮೀಪ್ಯತೆಯಿಂದಾಗಿ ಆ ರಾಜ್ಯಗಳ ಸಂಸ್ಕೃತಿಗಳೊಂದಿಗೆ ಸ್ಥಳೀಯ ಕನ್ನಡ ಸಂಸ್ಕೃತಿಯೂ ಸೇರಿ ಸಮೃಜಿತಗೊಂಡು ಶ್ರೀಮಂತ ಸಾಂಸ್ಕೃತಿಕ ನಗರವಾಗಿ ಹೊರಹೊಮ್ಮೆದೆ. ಅಲ್ಲದೆ ಭಾಗೋಳಿಕವಾಗಿ ನಗರವು ಮಲೆನಾಡು ಪ್ರದೇಶದಲ್ಲಿದ್ದ ವರ್ಷ ಮಾತ್ರ ಹಜ್ಜಹಸರಿನಿಂದ ಕಂಗೋಳಿಸುತ್ತದೆ. ಶತಮಾನಗಳ ಕಾಲಾನಂತರ ಬೆಳಗಾವಿಯು ಇಂದು ಮಹತ್ವ ಮೂರಿವಾದ ಹಾಗೂ ಪರಿಗಳಿಸುವಂತಹ ಕನಾರಟಕ ರಾಜ್ಯದ ಪ್ರಮುಖ ಜಿಲ್ಲೆಯಾಗಿ ರೂಪಗೊಂಡಿದೆ. ಬೆಳಗಾವಿಯು ಇಂದು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ನಗರವಾಗಿದೆ. 2011ರ ಜನಗಣತಿಯ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 47,79,661 ಜನಸಂಖ್ಯೆಯನ್ನು ಹೊಂದಿದೆ. 2011ರ ಜನಗಣತಿಯ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 3 ಉಪ ವಿಭಾಗಗಳು, 10 ತಾಲೂಕುಗಳು, 35 ಹೋಬಳಿಗಳಿಂದ ಕೂಡಿದೆ. ಈ ಜಿಲ್ಲೆಯಲ್ಲಿ ಒಟ್ಟು 505 ಗ್ರಾಮ ಪಂಚಾಯಿತಿಗಳು, 2 ನಗರಸಭೆಗಳು, ಒಂದು ಮಹಾನಗರ ಪಾಲಿಕೆಯಿಂದ ಒಟ್ಟು 1275 ಗ್ರಾಮಗಳನ್ನು ಹೊಂದಿವೆ. ಬೆಳಗಾವಿ ಜಿಲ್ಲೆಯ ಸ್ವೇಸ್‌ಗ್ರಿಂ ವಿಷಯಗಳು ಮತ್ತು ಪರಿಶರ

ಮಹಾರಾಷ್ಟ್ರದಲ್ಲಿ 2019ರ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸುರಿದ ಭಾರಿಮಳಿಗೆ ಅಲ್ಲಿನ ಕೊಯಾಂ

³ <https://belagavi.nic.in/en/>

ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಸಹ ಮಳೆಯಾಗುತ್ತಿದ್ದ ಪರಿಣಾಮ ಕೃಷ್ಣನದಿ, ವೇದಗಂಗಾನದಿ, ದೂದ ಗಂಗಾನದಿ, ಮಲಪ್ರಭಾನದಿ, ಘಟಪ್ರಭಾನದಿಗಳು ಸೇರಿದಂತೆ ಏಳು ನದಿಗಳು ಅಪಾಯದ ಮಟ್ಟ ಮೀರಿ ಪ್ರವಾಹಕ್ಕೆ ಕಾರಣವಾಯಿತು. ಇದರಿಂದ ಜಿಲ್ಲೆಯಲ್ಲಿ 24 ಜನಹಾಗೂ 509 ಜನಮುವಾರುಗಳ ಜೀವಹಾನಿಯಾಗಿರುವುದು ದಾಖಲಾಗಿದೆ. ಬೆಳಗಾವಿ ಜಿಲ್ಲೆಯ 14 ತಾಲೂಕಿನ 377 ಬಾಧಿತಗಳಿಂದು ಗುರುತಿಸಲಾಗಿದೆ. 95,336 ಕುಟುಂಬಗಳ ಸ್ಥಳಾಂತರ ಮಾಡಲಾಗಿದ್ದು, 1,10,868 ಜನಮುವಾರುಗಳನ್ನು ಹಾಗೂ 4,15,293 ಜನರನ್ನು ರಕ್ಷಣೆ ಮಾಡಲಾಗಿದೆ. ಪ್ರಾಧಿಕ ಅಂದಾಜಿನಂತೆ 42,290 ಬಾಧಿತಗೊಂಡು ಮನೆಗಳು ಕುಸಿದಿವೆ. ಜಿಲ್ಲಾಡಳಿತದಿಂದ 493 ನಿರಾಶ್ರಿತರ ಪರಿಹಾರಕೇಂದ್ರಗಳನ್ನು ತೆರೆದು 1,72,730 ಸಂತ್ರಸ್ತರಿಗೆ ಆಶ್ರಯ ನೀಡಲಾಯಿತು. ಈ ಪ್ರವಾಹದಿಂದಾಗಿ ಪರಿಸರ ಹಾನಿ, ಆಸ್ತಿ-ಪಾಸ್ತಿ ಹಾನಿ, ಕಟ್ಟಿಡಗಳ ಕುಸಿತ, ರಸ್ತೆಗಳ ಹಾನಿ, ಸಾವಿರಾರು ಹೆಚ್ಚೋನಷ್ಟು ಕೃಷಿಭೂಮಿ ಮತ್ತು ಬೆಳೆನಾಶವಾಗಿದೆ. ಪ್ರಾಧಿಕ ಅಂದಾಜಿನ ಪ್ರಕಾರ ಅತೀವ್ಯಾಪ್ತಿಯಿಂದ ಉಂಟಾದ ಸಾರ್ವಜನಿಕ ಆಸ್ತಿಗಳ ಹಾನಿಯನ್ನು 2,60,364.00 ರಷ್ಟು ಎಂದು ಅಂದಾಜಿಸಲಾಗಿದೆ. ಪ್ರವಾಹ ಅಪಾಯದಲ್ಲಿ ಸಿಲುಕಿದವರನ್ನು ಸುರಕ್ಷಿತಪ್ರದೇಶಗಳಿಗೆ ಕರೆತರಲು 11 ಅರ್ಮ್ಯತಂಡ, 9 ಎನ್‌ಡಿಆರ್‌ಎಫ್ ತಂಡ, 7 ಎನ್‌ಡಿಆರ್‌ಎಫ್, 63 ಅಗ್ನಿಶಾಮಕ ದಳ ತಂಡ, 1250 ಸಿವಿಲ್ ಮೋಲಿಸ್ ಸಿಬ್ಬಂದಿಗಳು, 500 ಗೃಹರಕ್ಷಕ ದಳದ ಸಿಬ್ಬಂದಿಗಳು ಹೆಲಿಕಾಪ್ತರ್ ಮತ್ತು ಬೋಟ್ ಮೂಲಕ ರಕ್ಷಣಾಕಾರ್ಯಕ್ರೀಗೊಂಡಿದ್ದರು.

ಪ್ರವಾಹ ಸಂತ್ರಸ್ತರಿಗೆಅಗತ್ಯವಾಗಿ ಬೇಕಾದ ವಸ್ತುಗಳ ಖರೀದಿಗೆ ಶಕ್ತಿಕ್ಕೆ ತಲಾ 10 ಸಾವಿರ ರೂಪಾಯಿಗಳನ್ನು ಸರ್ಕಾರ ಆದೇಶದಂತೆ ನೀಡಲಾಗುತ್ತಿತ್ತು. ಮಾನ್ಯ

ಮುಖ್ಯಮಂತ್ರಿಗಳು ಪ್ರವಾಹದಿಂದ ಜೀವಹಾನಿಯಾದವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಹಾಗೂ ಸಂಪೂರ್ಣ ನಾಶವಾದ ಮನೆಗಳಿಗೆ 5 ಲಕ್ಷ ಮತ್ತು ಭಾಗಶಃ ಹಾನಿಯಾಗಿರುವ ಮನೆಗಳ ದುರಸ್ಥಿಗೆಂದು 1 ಲಕ್ಷ ಫೋಷಿಸಿದ್ದಾರೆ.⁴

ಪ್ರವಾಹದ ಪರಿಣಾಮಗಳು

- ನ್ಯೆಸರ್‌ಜಿ‌ಕ ವಿಪತ್ತಿ ಪ್ರವಾಹದಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ವಿದ್ಯುತ್ ಸ್ಥಿತವಾಗಿದ್ದು, ಭಾಗಶಃ ಎಲ್ಲಾ ದೂರವಾಣಿ ಸಂಪರ್ಕಗಳು ಸ್ಥಿತವಾಗಿದ್ದವು.
- ಬೆಳಗಾವಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಸೇತುವೆಗಳು ಕುಸಿತಗೊಂಡಿದ್ದು ಸಾರಿಗೆ ತುಂಬಾ ಸಮಸ್ಯೆಯಾಗಿತ್ತು.
- ಬೆಳಗಾವಿಯ ಜಿಲ್ಲೆಯ ಸಾಕಷ್ಟು ಕೃಷಿ ಭೂಮಿಯ ಕೊಳ್ಳಿ ಹೋಗಿದ್ದು, ಮಣ್ಣನ ಘಲವತ್ತತೆ, ಬೆಳೆನಾಶದ ಸಮಸ್ಯೆಗಳು ಉಂಟಾದವು.
- ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಬೆಳೆಯು 5,51,010 ಹೆಕ್ಟೇರೊನಷ್ಟು ನಾಶವಾಯಿತು.
- 22,734 ಕಿ.ಮೀನಷ್ಟು ರಸ್ತೆ, 1,471 ಸೇತುವೆಗಳು, 6,998 ಪ್ರಾಧಿಕ ಶಾಲೆಗಳು, 236 ಪ್ರಾಧಿಕ ಆರೋಗ್ಯ ಕೇಂದ್ರಗಳು, 3,789 ಅಂಗನವಾಡಿ ಕೇಂದ್ರಗಳು, ಹಾಗೂ 499 ನೀರಾವರಿ ಟ್ಯಾಂಕ್‌ಗಳು, 24,052 ವಿದ್ಯುತ್ ಕಂಬಗಳು ನಾಶವಾಗಿ ಬಾರೀ ಪ್ರಮಾಣದ ನಷ್ಟಪನ್ನುತ್ಪಂದಿತು.

ಉಪಸಂಹಾರ

ಭಾರತದಲ್ಲಿ ನ್ಯೆಸರ್‌ಜಿ‌ಕ ವಿಪತ್ತಿಗಳಿಂದ ಪರಿಸರ ಸಂರಕ್ಷಣೆ ಮಾಡುವುದು ಅತ್ಯಂತ ಮಹತ್ವವಾದ ಪಾತ್ರವಾಗಿದೆ. ಸರ್ಕಾರದ ನೀತಿಗಳು ಮತ್ತು ಅನುಷ್ಠಾನದ ನಡುವಿನ ಅಂತರವನ್ನು ಕಡಿಮೆ

⁴ https://ksdma.karnataka.gov.in/storage/pdf-files/FLOOD%20MEMORANDUM%20August%202022_compressed-1-244.pdf

ಮಾಡುವುದರ ಮೂಲಕ ಪರಿಸರ ಸಂರಕ್ಷಣೆಗೆ
ನೈಸ್‌ಗಿರ್‌ಕ ವಿಕೋಪಗಳ ನಿರ್ವಹಣಾ ಸಂಸ್ಥೆಯ
ಪಾತ್ರ ಅತ್ಯಂತ ಮುಖ್ಯವಾದುದು. ಭಾರತ ಸರ್ಕಾರ
ಪರಿಸರ ಸಂರಕ್ಷಣೆಗಾಗಿ ಹಲವಾರು ಕಾಯಿದೆ ಮತ್ತು
ಯೋಜನೆಗಳನ್ನು ಜಾರಿಗೊಳಿಸಿದ್ದರೂ ಅವು ಜನರಿಗೆ
ತಲುಪದೇ ಪರಿಸರ ವಿನಾಶವಾಗುತ್ತಿದೆ. ನೈಸ್‌ಗಿರ್‌ಕ
ವಿಪತ್ತುಗಳನ್ನು ಕಡಿಮೆ ಮಾಡುವಲ್ಲಿ ಸೂಕ್ತವಾದ
ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ನೈಸ್‌ಗಿರ್‌ಕ
ವಿಪತ್ತುಗಳನ್ನು ತಡೆಗಟ್ಟಬಲ್ಲಿ ಸಾಮಾನ್ಯಜನರಿಗೆ
ಅರಿವನ್ನು ಮೂಡಿಸುವುದರ ಮೂಲಕ ಭವಿಷ್ಯತ್ತಿನ
ಓಳಗೆ ಪರಿಸರವನ್ನು ಉಳಿಸುವ ಇವರ
ಕಾರ್ಯವೂ ಅತ್ಯಂತ ಶಾಖಾನೀಯವಾದುದು.

ಪರಾಮರ್ಶನ ಗ್ರಂಥಗಳು

- ಬೆಳಗಾವಿ ಜಿಲ್ಲೆಯ ಪರಿಚಯ. ಕನಾರಿಟಕ ಸರ್ಕಾರ.
- ಬೆಳಗಾವಿ ಜಿಲ್ಲೆಯ ನೈಸ್‌ಗಿರ್‌ಕ ವಿಕೋಪಗಳ ನಿರ್ವಹಣಾ ಸಂಸ್ಥೆ. ಕನಾರಿಟಕ ಸರ್ಕಾರ.
- ನೈಸ್‌ಗಿರ್‌ಕ ವಿಪತ್ತುಗಳ ನಿರ್ವಹಣಾ ಸಂಸ್ಥೆ. ಭಾರತ ಸರ್ಕಾರ
- ನೈಸ್‌ಗಿರ್‌ಕ ವಿಪತ್ತುಗಳ ನಿರ್ವಹಣಾ ಸಂಸ್ಥೆ. ಕನಾರಿಟಕ ಸರ್ಕಾರ
- ನೈಸ್‌ಗಿರ್‌ಕ ವಿಪತ್ತುಗಳ ನಿರ್ವಹಣಾ ಇಲಾಖೆ. ಕನಾರಿಟಕ ಸರ್ಕಾರ